

ಹುಳು ಸಾಕಾಣಿಕೆಯಲ್ಲಿ ಸ್ವಚ್ಚತೆಯ ನಿರ್ವಹಣೆ

- ಹುಳು ಸಾಕಾಣಿಕೆ ಮನೆ ಪ್ರಮೇಶಕ್ಕೆ ಮುಂಚೆ 0.2% ಸೆರಿಫಿಟ್ ದ್ರಾವಣದಿಂದ ಕೈಕಾಲುಗಳನ್ನು ಸ್ವಚ್ಚಗೊಳಿಸಬೇಕು
- ಹುಳು ಹಾಸಿಗೆ ಸ್ವಚ್ಚ ಮಾಡಿದ ಪ್ರತಿ ಹಂತದಲ್ಲಿ 0.2% ಸೆರಿಫಿಟ್ ದ್ರಾವಣದಿಂದ ನೆಲವನ್ನು ಸ್ವಚ್ಚಗೊಳಿಸಬೇಕು
- ರೋಗರಸ್ಟ್ ಮತ್ತು ಸತ್ತ ಹುಳುಗಳನ್ನು ಪ್ರತ್ಯೇಕಿಸಿ 0.2% ಸೆರಿಫಿಟ್ ದ್ರಾವಣದಲ್ಲಿ ಹಾಕಿ ನಂತರ ಹೊಳಬೇಕು/ ಸುಡಬೇಕು



ಸೆರಿಫಿಟ್‌ನ ಗುಣಲಕ್ಷಣಗಳು

- ಸೆರಿಫಿಟ್ ಎಲ್ಲಾ ರೋಗಾಣಗಳನ್ನು ಪರಿಣಾಮಕಾರಿ-ಯಾಗಿ ನಿಯಂತ್ರಿಸುತ್ತದೆ
- ಸೋಂಕು ನಿವಾರಕ ದ್ರಾವಣ ತಯಾರಿಕೆ ತುಂಬ ಸುಲಭ
- ನಿರ್ವಹಣೆ ಮತ್ತು ಸಾಗಣೆ ಸುಲಭ
- ಬೇಗನೆ ಕರಗುತ್ತದೆ, ಯಾವ ಒತ್ತರಗಳು ಉಂಟಾಗುವುದಿಲ್ಲ ಮತ್ತು ನಾಸಲೊನ ರಂಧ್ರಗಳು ಮುಚ್ಚಿಕೊಳ್ಳುವುದಿಲ್ಲ
- ಎಲ್ಲಾ ರೀತಿಯ ವಾತಾವರಣಕ್ಕೂ ಪರಿಣಾಮಕಾರಿ. ಶಿಫಾರಸ್ನು ಮಾಡಿದ ಪ್ರಮಾಣದಲ್ಲಿ ತುಕ್ಕ ಹಿಡಿಯುವ ಪ್ರಮಾಣ ತುಂಬಾ ಕಡಿಮೆ
- ಇದರ ಬಳಕೆಯ ಅವಧಿ ತಯಾರಾದ ದಿನಾಂಕದಿಂದ ಒಂದು ವರ್ಷದವರೆಗೆ ಇರುತ್ತದೆ

ಸೆರಿಫಿಟ್‌ನ ಅನುಕೂಲಗಳು

- ಸೆರಿಫಿಟ್ ರೇಷ್ನೆ ಹುಳುವಿಗೆ ತಗಲುವ ಎಲ್ಲಾ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ
- ಸೆರಿಫಿಟ್ ಎಲ್ಲಾ ರೀತಿಯ ಹುಳು ಸಾಕಾಣಿಕೆ ಮನೆಗಳಿಗೆ ಮತ್ತು ಎಲ್ಲಾ ರೀತಿಯ ವಾತಾವರಣಗಳಿಗೂ ಸೂಕ್ತ ಮತ್ತು ಮನೆಗಳಿಗೆ ಗಾಳಿಯಿಂದ ನಿಬಂಧಿಸಬೇಕಾಗಿಲ್ಲ
- ಶಿಫಾರಸ್ನು ಮಾಡಿದ ಪ್ರಮಾಣದಲ್ಲಿ ತುಕ್ಕ ಹಿಡಿಯುವ ಪ್ರಮಾಣ ಅತ್ಯಂತ ಕಡಿಮೆ
- ಇದು ಒಂದು ಸ್ಥಿರ ವಸ್ತುವಾಗಿದ್ದು ಇದರ ಬಳಕೆಯ ಅವಧಿ ಒಂದು ವರ್ಷ
- ಈ ಸೋಂಕು ನಿವಾರಕವನ್ನು ರೈತರ ಮುಟ್ಟದಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಿ ಗೂಡಿನ ಇಳುವರಿಯಲ್ಲಿ ಇತರೆ ಸೋಂಕು ನಿವಾರಕಗಳಿಂದ ಪ್ರತಿ 100 ಮೊಟ್ಟೆಗಳಿಗೆ 6.73 ಕಿ.ಗ್ರಾ.ನಷ್ಟ ಅಧಿಕ ಇಳುವರಿ ಪಡೆಯಲಾಗಿದೆ.

ಆದ್ದರಿಂದ ಸೆರಿಫಿಟ್ ಒಂದು ಶಕ್ತಿಶಾಲಿ ಸೋಂಕು ನಿವಾರಕವಾಗಿದ್ದು ಇದನ್ನು ಸೋಂಕು ನಿವಾರಣೆಗೆ ಬಳಸಬಹುದು.

ಇತ್ಯಾದಿ

ಎಂ. ಬಾಲವೆಂಕಪುಬ್ಬಯ್ಯ, ಎ.ವಿ. ಮೇರಿ ಜೋಸ್‌ಫ್, ಎ.ಆರ್. ನರಸಿಂಹ ನಾಯಕ ಮತ್ತು ಎ. ಶಿವಪ್ರಸಾದ್

ಹಂತ್ಯಿನ ವಿವರಗಳಿಗೆ ಸಂಪರ್ಕಿಸಿ

ನಿರ್ದೇಶಕರು

ಕೇಂದ್ರ ರೇಷ್ನೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ
(ISO 9001 : 2008 ದಿಂದ ದೃಢೀಕೃತಗೊಂಡಿದೆ)

ಕೇಂದ್ರ ರೇಷ್ನೆ ಮಂಡಳಿ, ಜವಳಿ ಖಾತೆ, ಭಾರತ ಸರ್ಕಾರ,
ಶ್ರೀರಾಂಪುರ, ಮೈಸೂರು 570 008

ದೂರವಾಣಿ: 0821-2362757, 2362406

ಫೋನ್: 0821-2362845

ವೆಬ್‌ಸೈಟ್: www.csrtimys.res.in

ಇ-ಮೆಲ್ಲೋ: csrtimys.csb@nic.in

ಸೆರಿಫಿಟ್

ಸುಚಿತ್ವಕ್ಕೆ ಪರಿಣಾಮಕಾರಿ ಸೋಂಕು ನಿವಾರಕ

Serifit

Broad Spectrum Disinfectant for effective sanitization in sericulture



Key Features

- Effective against silkworm pathogens
- Improves crop yield
- Easy to transport & Long Storage
- Disinfectant solution can be used after 30 min. of preparation



Jointly developed by
Central Sericultural Research and Training Institute
Central Silk Board, Ministry of Textiles, Govt. of India
Mysuru - 570 008, Karnataka, India.
&

Sree Rayalaseema Hi-Strength Hypo Limited
Kurnool - 518 004, Andhra Pradesh, India.



ಕೇಂದ್ರ ರೇಷ್ನೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ

(ISO 9001 : 2008 ದಿಂದ ದೃಢೀಕೃತಗೊಂಡಿದೆ)

ಕೇಂದ್ರ ರೇಷ್ನೆ ಮಂಡಳಿ, ಜವಳಿ ಖಾತೆ, ಭಾರತ ಸರ್ಕಾರ,
ಶ್ರೀರಾಂಪುರ, ಮೈಸೂರು-570 008

ರೇಷ್ಮೆಹುಳು ಸಾಕಾಣಿಕೆ ಒಂದು ಸೂಕ್ಷ್ಮ ಚಟುವಟಿಕೆಯಾಗಿದ್ದು ಗೂಡು ಉತ್ಪಾದನೆಯಲ್ಲಿ ಮಹತ್ವರ ಪಾತ್ರ ವಹಿಸುತ್ತದೆ. ರೇಷ್ಮೆ ಗೂಡು ಉತ್ಪಾದನೆ ಕುಂಠಿತವಾಗಲು ರೇಷ್ಮೆಹುಳುಗಳಿಗೆ ತಗಲುವ ರೋಗಗಳು ಮುಖ್ಯ ಪಾತ್ರವಹಿಸುತ್ತವೆ. ಹಾಲು ರೋಗ (ವೈರಸ್), ಸಪ್ರೋಗ (ಬ್ಯಾಕ್ಟೀರಿಯಾ), ಸುಳ್ಳಕಟ್ಟಿ ರೋಗ (ಶೀಲಿಂಧ್ರ) ವಂತಹ ಗಂಟುರೋಗ (ಮ್ಯೆಕ್ಸ್‌ಸ್‌ಪ್ರಾರಿಡಿಯಾ) ಸಾಮಾನ್ಯವಾಗಿ ರೇಷ್ಮೆಹುಳುಗಳನ್ನು ಭಾಧಿಸುವ ರೋಗಗಳು.



ರೋಗಗ್ರಸ್ಥ ಹುಳುಗಳು ರೋಗಾಣಗಳನ್ನು ಹೊರಸೂಸುತ್ತವೆ. ಈ ರೋಗಾಣಗಳು ಹುಳು ಸಾಕಾಣಿಕೆ ಮನೆಯಲ್ಲಿ ಹರಡಿ ರೋಗಗಳನ್ನು ಉಂಟುಮಾಡುತ್ತವೆ. ಈ ರೋಗಾಣಗಳಿಗೆ ಮೂರಕ ವಾತಾವರಣ ಸ್ವಾಸ್ಥ್ಯಯಾದಾಗ ಅವು ಹೆಚ್ಚಿನ ಕಾಲದವರೆಗೆ ಜೀವಂತವಾಗಿದ್ದು ಹುಳು ಸಾಕಾಣಿಕೆ ಮನೆಯಲ್ಲಿ / ಪರಿಸರದಲ್ಲಿ ಹರಡುತ್ತವೆ.

ರೋಗಗಳ ನಿರ್ವಹಣೆ

- ಹುಳುಸಾಕಾಣಿಕೆ ಮನೆ, ಸಲಕರಣೆ ಮತ್ತು ಸುತ್ತಮುತ್ತಲಿನ ವಾತಾವರಣವನ್ನು ಪರಿಣಾಮಕಾರಿ ಸೋಂಕು ನಿವಾರಕ ಬಳಸಿ ಸೋಂಕು ನಿವಾರಣೆ ಮಾಡಬೇಕು
- ಹುಳು ಸಾಕಾಣಿಕೆಯಲ್ಲಿ ಶಾರೀರಿಕ ಸ್ವಷ್ಟಿ ಮತ್ತು ಸಾಕಾಣಿಕೆ ಸ್ವಷ್ಟಿ ಕಾಪಾಡುವುದು ಬಹಳ ಮುಖ್ಯ

- ಮೂರಕ ವಾತಾವರಣ ಮತ್ತು ನಿಗದಿತ ಪ್ರಮಾಣದಲ್ಲಿ ಸ್ಥಳಾವಕಾಶ ಕ್ಷೇತ್ರದಲ್ಲಿ ಮಾಡಬೇಕು
- ನಿಗದಿತ ಪ್ರಮಾಣದಲ್ಲಿ ಗುಣಮಟ್ಟದ ಹಿಮ್ಮನೇರಳೆ ಸೊಪ್ಪನ್ನು ಕೊಟ್ಟಿ ಸಾಕಾಣಿಕೆ ಮಾಡಬೇಕು

ಸರಿಫಿಟ್ ಬಳಸಿ ಸ್ವಷ್ಟಿ ಮತ್ತು ಸೋಂಕು ನಿವಾರಣೆ

ಸರಿಫಿಟ್ ಒಂದು ಕ್ಷೇತ್ರದಲ್ಲಿ ಆಧಾರಿತ ಸೋಂಕು ನಿವಾರಕ. ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಮೈಸೂರು ಮತ್ತು ಶ್ರೀ ರಾಯಲ ಸೀಮಾ ಹೈಸ್ಟೆಂಟ್ ಹೆಚ್‌ಲೋ ಲಿಮಿಟೆಡ್, ಕನೂಲ್, ಆಂಧ್ರ ಪ್ರದೇಶ ಇವರು ಜಂಟಿಯಾಗಿ ಅಭಿವೃದ್ಧಿಪಡಿಸಿದ ಶಕ್ತಿಶಾಲಿ ಸೋಂಕು ನಿವಾರಕ.



0.2% ಸರಿಫಿಟ್ ದ್ರಾವಣ ತಯಾರಿಸುವ ವಿಧಾನ

- 200 ಗ್ರಾ. ಸರಿಫಿಟ್ ಸೋಂಕು ನಿವಾರಕವನ್ನು 100 ಲೀ. ನೀರಿನಲ್ಲಿ ಮಿಶ್ರಣ ಮಾಡಿದಾಗ 0.2% ದ್ರಾವಣ ತಯಾರಾಗುತ್ತದೆ (2 ಗ್ರಾ / ಲೀ)
- ನೀರಿನಲ್ಲಿ ಸರಿಫಿಟ್ ದ್ರಾವಣವನ್ನು ಮಿಶ್ರಣ ಮಾಡಿ ಕಡ್ಡಿಯಿಂದ ಚೆನ್ನಾಗಿ ಕಡಡಬೇಕು
- ಮಿಶ್ರಣ ಮಾಡಿದ ನಂತರ ಸಂಪೂರ್ಣವಾಗಿ ಕರಗಲು 30 ನಿಮಿಷ ಕಾಲಾವಕಾಶ ಕೊಡಬೇಕು



ಸೋಂಕು ನಿವಾರಣೆ

- ಶಿಫಾರಸ್ನು ಮಾಡಿದ ಪ್ರಮಾಣದಲ್ಲಿ ತಯಾರಾದ ಸರಿಫಿಟ್ ದ್ರಾವಣವನ್ನು ಹುಳು ಸಾಕಾಣಿಕೆ ಮನೆಗೆ (ನಿಗದಿತ ಎತ್ತರ 3 ಮೀ. / 10 ಅಡಿ ಇರುವ ಮನೆಗೆ) ಪ್ರತಿ ಚ.ಮೀ. ಗೆ 1.5 ಲೀ. ಅಥವಾ ಪ್ರತಿ ಚದರ ಅಡಿಗೆ 140 ಮೀ.ಲೀ. ದ್ರಾವಣದಂತೆ ಸಿಂಪಡಿಸಬೇಕು
- ನಿಗದಿತ ಎತ್ತರಕ್ಕಿಂತ ಹೆಚ್ಚಿನ ಎತ್ತರವಿರುವ ಮನೆಗಳಿಗೆ ಪ್ರತಿ ಚ.ಮೀ. ಗೆ 0.5 ಲೀ. ಅಥವಾ ಪ್ರತಿ ಚದರ ಅಡಿಗೆ 14 ಮೀ.ಲೀ. ಹೆಚ್ಚಿನ ದ್ರಾವಣವನ್ನು ಸಿಂಪಡಿಸಬೇಕು
- ಸಮಪರ್ಕ ಸೋಂಕು ನಿವಾರಣೆಗೆ ಪವರ ಸ್ಟ್ರೇಯರ್ ನಿಂದ ಸಿಂಪಡಿಸಬೇಕು
- ಬೆಳೆ ಮುಗಿದ ನಂತರ ಮತ್ತು ಪ್ರಾರಂಭಿಸುವ ಮೊದಲು ಎರಡು ಬಾರಿಯೂ ಸೋಂಕು ನಿವಾರಣೆ ಮಾಡಬೇಕು



ಎಷ್ಟುಕೆ ಕ್ರಮಗಳು

- ಸರಿಫಿಟ್ ಸೋಂಕು ನಿವಾರಕ ಅತಿ ಹೆಚ್ಚಿನ ಕ್ಷೇತ್ರದಲ್ಲಿ ಹೊಂದಿರುವುದರಿಂದ ಸೋಂಕು ನಿವಾರಕ ದ್ರಾವಣ ತಯಾರಿಸುವಾಗ ಮತ್ತು ಸಿಂಪಡಿಸುವಾಗ ಮುಖ್ಯವಾದ ಧರಿಸಬೇಕು
- ಈ ಸೋಂಕು ನಿವಾರಕವನ್ನು ಶಾವಿ / ಬೆಂಕಿ / ಬಿಸಿ ಜಾಗಗಳಿಂದ ದೂರವಿಡಬೇಕು